

#### Suprajit Engineering Limited

Registered Office: #100 & 101, Bommasandra Industrial Area, Bengaluru - 560 099. Tel: +91-80-43421100. Fax: +91-80-27833279

E-mail: info@suprajit.com Web: www.suprajit.com

Corporate Identity Number (CIN): L29199KA1985PLC006934

April 3. 2023 SEL/SEC/ 2023-2024/1

**BSE Limited** 

Department of Corporate Services
P. J. Towers, 25th Floor, Dalal Street,
Mumbai- 400 001

Ref: 532509

National Stock Exchange of India Ltd Exchange Plaza, C-1, Block-G, BandraKurla Complex, Bandra (E) Mumbai- 400 051

**Ref: SUPRAJIT** 

Dear Sirs,

### Sub: Newspaper advertisement

Please find attached the copy of the Newspaper Advertisement published by the Company in 'Business Standards', English Newspaper and 'Sanjevani', Kannada Newspaper, in respect to the Postal Ballot dated March 31, 2023.

We request you to take this into your records.

Thanking you,

Yours faithfully, For Suprajit Engineering Limited

Medappa Gowda J CFO & Company Secretary

Encl: as above

## **AMNS Luxembourg** in \$5-bn loan deal to finance India ops

The world's second largest steelmaker, ArcelorMittal, on Friday announced that AMNS Luxembourg Holding SA, the parent company of ArcelorMittal Nippon Steel India (AMNS India), has entered into a S5-billion loan agreement with a consortium of Japanese banks to finance the company's expansion plans in India.

The deal is with the Japan Bank for International Cooperation (JBIC), MUFG

company's expansion plans in India.

The deal is with the Japan Bank for International Cooperation (JBIG), MUFG Bank, Sumitomo Mitsuit Banking Corporation, Sumitomo Mitsuit Banking Corporation, Sumitomo Mitsuit Banking Corporation, Sumitomo Mitsuit Banking Corporation, Mal/NS India, a 60440 joint venture between ArcelorMittal and Nippon Steel Corporation, basembarked on a major capsex drive. The proceeds from the JBIG co-financing loan would be used to finance the expansion of the plant at Hazira, Gujarat, from nine million tonnes (mi) to 15 mt, a statement from ArcelorMittal said.

In addition to the primary steelmaking capacity expansion, the project includes the development of downstream onling and finishing facilities that will enhance AM/NS India's ability to produce value-added steels for sectors such as defence, automotive and infrastructure.

According to ArcelorMittal's investor According to ArcelorMittal's investor presentation at the time of announcing its FY22 results in February (the company follows a January-December fiscal year), the total approved investment plan for AM/NS India was about \$7.4 billion. It includes \$800 million for oggoing debottlenecking, \$1 billion for downstream and \$5.6 billion for upstream expansion at Hazira. ArcelorMittal said in a statement on Friday that the evanasion project which

Friday that the expansion project, which started last October, upon receipt of envi-ronment clearance, would create more than

started last October, upon receipt of environment clearance, would create more than 60,000 jobs.

In a separate statement, Nippon Steel, said, the steel market in India was expected to grow seadily with economic and population growth, while the domestic production of steel, including upstream processes, is progressing under the government of India's 'Make in India' Policy.

2AA/NS India was the fifth largest producer of crude steel in India, and through the Initiatives to expand its capacity, Nippon Steel aims to capture the growing demand in the Indian market and secure its market presence, 'Nippon said jointly with Nippon Steel in December 2019 in a 42,000 crore deal under India's insolvency law, 'The move content of the content



#### IN STEEL COMMAND

- Investment in expansion pegged at \$7.4 bn ▶ To expand capacity at Hazira from 9 to 15 mt
- ▶ Develop downstream and finish facilities
- ▶\$800 mn to be used for ongoing debottlenecking
- \$1 bn to be set aside for downstream
- \$5.6 bn to be used for upstream expansion
  at Hazira plant
- Expansion to create more than 60,000 jobs
- Loans to be raised from Japan Bank for International Connection Allies Loans to be raised from Japan Dank Ion International Cooperation, MUFG Bank, Sumitomo Mitsui Banking Corporation, Sumitomo Mitsui Trust Bank, Mizuho Bank and Mizuho Bank Europe N V too

gave the global steelmakers a foothold in the

growing Indian market and placed it among the top producers of the alloy.

The expansion of AM/NS India comes at a time when steel companies have lined up capacity addition plans totalling 38-40 mt, expected to be commissioned by FY26.

AM/NS India's plans include a combination of brownfield and greenfield projects. Apart from the 9 to 15 mt upstream expansion at Hazira — expected to be completed by early 2026 — a 12 mt greenfield plant in Odisha is under consideration. Also, capacity at Hazira can be expanded further to 20 mt.

### Daily domestic flyers' number jumps 60%, but still below pre-Covid levels

Indian carriers flew an average of 372,840 passengers per day in 2022–23, which was 59.81 per cent more than in 2021–22, according to data reviewed by Business Standard. However, the average daily

however, the average daily domestic traffic in 2022-23 was still 3.65 per cent below the pre-pandemic peak of 2019-20. Domestic air traffic was significantly impacted by the pandemic in P/2I as well as P/22. Within F/23, Indian carriers touched their peak in February, when they

2018-19

camed 43,139 domestic passengers per day. However, the numbers went down in March 2023 when airlines flew 419,388 passengers per day, indian carriers, such as IndiGo and Go First, have a significant number of planes grounded due to delays in the supply of engines by US-based Pratt and Whitney, Moreover, Spicelet is

currently dealing with financial issues. According to aviation analytics firm Cirium, Go First is currently operating about 1,536 flights per week, which is

2019-20 2020-21 2021-22

-62.14 59.21

26.3 per centiower than in March 2022. Spicelet is currently operating about 32.3 per cent fewer flights in March 2023, as per Grium. IndiGo has been able to handle the situation better as it has extended the lease period of certain operating planes and continued taking new deliveries from the European plane maker Airbus. India's largest carrier is currently operating 12,568 flights per week, which is18 per cent higher than March last year. DEEPAK PATEL





### End of season: Subscribers may turn cold to Hotstar as HBO shows go dark

DEBARGHYA SANYAI

NUMBER OF DOMESTIC AIR

**PASSENGERS** 

**PER DAY** 

If you were one of those waiting for the entire fourth season of Succession to drop so that you could binge-watch it over a weekend, you have missed the train. HBO has packed up its boxes and left Disney+Hostar (Holstar). From April 1, fan favourites, such as Succession, The Last of U.S. The Sopramos, Vep. Game of Thrones, and many more, will go missing on Hostar.

on Hotstar. But it's Disney+Hotstarthat may feel But it's Disney+Hostartnat may teet the pain later as this development could mean subscribers leaving it. Disney Star, the Indian unit of Walt Disney, recently decided against extending its longstand-ing content deal with Warner Bros. Discovery, resulting in the removal of 144 HBO Originals. The disagreement on International Control of the Properties HBO's asking price of \$10 million yearly for a five-year deal was a contentious

for a twe-year deal was a contentious issue between the two giants.

"I am a big fan of shows like The Wire and Westworld, both of whom were available for streaming in HD on Hotstar, thanks to its tie-up with HBO. With new offerings like Succession and The Last of US quickly becoming my favourite, the larger portion of my Hotsar consump-tion came from HBO shows," said Mayank Verma, a Gurugram-based IT

THE HBO GUT-PUNCH IN NUMBERS

2022-23

Nearly 80 to 85% of the 61 n subscribers are based in India

Nearly 12 to 15 million (25 to 30 per cent) subscribers will be lost

Hotstar could settle at 42-45 mn over the next three quarters

If BCCI reviews its media contracts, and Hotstar loses out, its subscribers could fall below 40mn over the medium term

professional. "I am mulling the option

of ending my subscription soon."

Verma's consumption pattern is not unique. Many of the subscribers *Business Standard* spoke to said HBO's offerings Sandard spoke to said HBO's offerings were a major reason for their Hotstar subscription. HBO shows and films are not available for streaming on other platforms in India and Hotstar was the exclusive platform for streaming these.

An email sent to Disney\* Hotstar didn't elicit any response.

Karan Taurani, SVP at Elan Capital, also believes HBO's exit will cause Hotstar to continue losing subscribers through the June 2023 quarter. "Weestimate the subscription loss moving to

somewhere between 25 and 30 per cent, from the peak subscriber numbers of 61.5 million reached over the past three quarters in India and a few other Asian countries," he said. Taurani said 80 to 85

countries," hesaid. Taurani said 80 to 85 per cent of the failillion subscribers are based in India. "So, nearly 12 to 15 million subscribers will be lost," he noted. The loss of the HBO bouquet comes right on the heels of another big blow to Disney+ Hoststar, when it conceded the digital streaming rights of the Indian Premier League 2023 to Viacom 18.

However, Taurani said, the paid sub-

Premier League 2023 to Viacom 18.

However, Taurani said, the paid subscriber base for Hotstar could settle at 42-45 million over the next three quarters. "There is still respite in the form

of catch-up television, which drives a large chunk of viewership on broadcaster OTTs. And Star is the market leader for

orgst-initiot viewship on total cases of OTTs. And Star is the market leader for TOTTS cannot be comming cricket World TOTTS cannot be comming cricket World Indian movie exhalogue will help stymile the subscriber loss," he said.

With Marvel's and Star Wars' offerings looking to heat up in 2023, fans of these franchises would also like to hold on to Hotstar subscriptions despite the HBO coit. However, pundits think that cricket will be key, "BCCI is expected to renew its contracts for India matches this year and if Hotstar ends up losing that for CV24 and beyond, it will be a bigger blow as the active paid subs base can move even below 40 million over the medium term," says Taurani.

A few subscribers like Suchetna Sharma, a Mumbai-based media professional, nonetheless believe the impact

Sharma, a Mumbai-based media profes-sional, nonetheles believe the impact on Hotstar's subscribers should be gauged while keeping various audience segments in mind. "While the loss of HBO shows will hurt, one must realise that Disney! Hotstar still has a diverse cross-segment content card. With Star's VI serials, Disney's rich child-focused content, anime shows, and blockbusters from Marvel the lateral sweat ternains from Marvel, the lateral spread remains wide-ranging, even if the depth of content might have been reduced."

### **IBC: SG Mehta** questions locus of individual shareholder

Conferring rights upon indi-vidual shareholders of a firm going through insolvency to litigate during corporate insolvency resolution pro-cess (GIRP) can derail the timeline prescribed in the Insolvency and Bankruptcy Code (BIC), Solicitor General Tushar Metha has said. Appearing for the Reserve Bank of India-appointed administrator in Srei, Metha has pointed out that the BIC

has pointed out that the IBC prescribed the sanctity of time limit. Once a decision is taken, if every shareholder is read with the right or locus to approach, then the very object, intent and purpose of IBC would be lost. He was making his submissions vir making his submissions virtually in an application filed by a minority shareholder paying for recall of the order passed by the National Company Law Tribunal initiating CIRP in Srei firms.
Citing several judgments, the SG said only the company can speak for the shareholder. During Cevid there

pany can speak tot use same holder. During Covid, there holder. During Covid, there was a window provided — if there was default during the period, no CIRP was to be initiated. But in this case, the default continued, he said. "Therefore, 10A would not remotely support them."

Both the minority shareholder and Adisri Commercial (Srefs largest share-

holder and Adisri Commercial (Sre's largest share-holder) said the date of default in SIFL and SEFL fell during the period suspended for initiation of CIRP under Section 10A. Jishnu Saha, counsel for the administrator in applications filed by Adisri, said the NCLT order records the submission that there has the submission that there ha the submission that there has been continuing default and is borne out by the RBI noti-fication. Therefore, 10A does not get attracted and invalidate the admission of insolvency. ISHITA AYAN DUTT

SUPRAJIT ENGINEERING LIMITED CIN: L29199KA1985PLC006934

Registered & Corporate Office: No. 100&101, Bornanasandra Industrial Are
Bengaluru – 560 099, Telephone: +91+80-43421100, Fax: +91-80-278332

NOTICE

NOTICE IN HEREBY GIVEN THAT, in accordance with the provisions of Sections 110 and 108 of the Companies Act, 2013 (the 'Act') read with Rules 22 and 20 of the Companies (Management and Administration'), Rules, 2014 (the 'Rules'), Including any amendments) there of, Secretarial Standards on General Meetings, Regulation 44 of the SEBI (Listing Obligations and Disclosure Requirements) Regulations, 2015, as amended (the 'Listing Regulations'), opiderines prescribed by the Ministry of Corporate Affairs (the MACA) vide Ceneral Circulars Sused from time to Imnefie MACA Circulars') and any other applicable laws and regulations, for seeking approval of the tembers of Suprajit Engineering Limited (the 'Company') for the followin em of business as setout hereunder, through Postal Ballot by remo

. Appointment of Mr. Bhagya Chandra Rao (Din: 00211127) as Nor

Trappointment on the United States and Carlo (United States) and the States and Carlo (United States) and the MCA Circulars, the Company has e-mailed the Postal Ballo Notice along with Explanatory Statement thereof on March 31, 2023, to the Members of the Company holding shares as on Manch 24, 2023 (Cut-Oft Date) who have registered their email addresses with Depostory Participants/Sposionies/Register and Share Transfer Agent of the Company viz., integrated Registry Management Services Private Limited. Participantisyl-Depositiones/Registar and Share Iransier Agent of the Company viz. Inforgended Registry Management Services Phrate Limited Voling rights shall be reckned on the paid-up-value of equity shares registered in the name of Members as on the Coff Diae A person who is not a Member as on the Cut-Off Diae A person who is not a Member as on the Cut-Off Diae A person who is not shared as on the Cut-Off Diae A person who is not a Member as on the Cut-Off Diae A person who is not a Member as on the Cut-Off Diae A person who is not a Member as on the Sufficient Agent and the Cut-Off Diae A person who is not a Member as the third who will not be sent to the Members. The communication of the assent or dissent of the Members would take place Prought the violing system only. The Company has engaged Central Depository Services (India) Limited (CDSI-) for providing e-voling facility to all 1s Members. Members are requested in one tent the violing through e-voling will commence on Tussday, Aprid 4, 2023 at 9.00 am IST and will end on Wednesday, May 3, 2023 at 5.00 mrsi ST.

The Board of Directors of the Company has appointed McParameshara G. Bhat Company Secretary In Practice, as the Scrotificate for conducting the postal ballot le-voling process in a fair and transparent manner. The results of the voling by postal ballotiang with the Scrutinuzer's report, will be amounced by on or before Friday May 5, 2023, at the Registered Official fac Company and will also be displayed on the verballe of the Company www.spraji.Company and will also the displayed on the verballe of the Company www.spraji.Company and Propositions of the Company and will also presson responsible to address the queries, if any relating to Contect details of presson responsible to address the queries, if any relating to

Contact details of person responsible to address the queries, if any relating ostal ballot: The Company Secretary, Suprailt Engineering Limited, No. 100 01. Bommasandra Industrial Are, Bengaluru – 560 099, Tel- 080-43421100 Email-investors@suprajit.com OR Integrated Registry Management Services Private Limited, No. 30, Ramana Residency, 4th Cross, Sampige Road Malleswaram, Bangalore - 560 003, Phone : +91-80-23460815 to 818, E-mail

By order of the Board For SUPRAJIT ENGINEERING LIMITED

### PSPCL Punjab State Power Corporation Limited

Fax No UNEX\_POLICE mittels - lender to Supply and application of thermal insulat material or Bolist Tuthen side piping, visits, IPLP. Priping and Mechanical Audition of 22(10 and 22:50MW, GHTP, Lehra Michaela. For detailed NT & tender Specification please refer to https://eproc.purjab.gov.in from 29-03-2023 from 05:00 PM onwards. Note: - Configendum & addendum, if any will be published online https://eproc.purjab.gov.in

GHTP 21/23

#### TPNØDL

TP Northern Odisha Distribution Limited
(A Tata Power & Odisha Govt, Joint Venture)

1. Off: Com Office, Januagani Reguma Gold, Ralasure, Odisha

Regd. Off. Cusp. Office, Janugani, Remain Galei, Balasure, Odisha-7580 CIN No.: U401060R2021SGC035951; Website: www.tpnodi.con NOTICE INVITING TENDER (NIT)March 28, 2023

TP N Availability on TPNODI SI. Tender Enquiry No. Work Description TPNODL/0T/2022-23/2500000295 RC for Supply of 11 KV 2

### NOTICE-CUM-ADDENDUM

MUTUAL FUND

NOTICE-CUM-ADDENDUM TO THE SCHEME INFORMATION DOCUMENT ('SID') AND KEY INFORMATION MEMORANDUM ('KIM') OF SCHEMES OF DSP MUTUAL FUND (FUND')

Investors/Unitholders are hereby requested to note that DSP Trustee Private Limited. Trustee to DSP Mutual Fund ("the Fund") "DSPMF") vide it's letter dated Investors/Uniforders are intellegy requires up once in all ober Trossee Private Limited, instead to Ober Moutan Purify (in the Purify Desymer) vibe its feater dated February 16, 2023 had infimited that consent of the unitholders of the Fund would be sought by way of Postal Ballott and Electronic Volting for the internal restructuring of asset management business and consequent change of Asset Management Company (AMIC) from DSP Investment Managers Private Limited (DSPMI) to DSP Asset Managers Private Limited (DSPMI) and With the consequential changes in the Investment Management Agreement (IMA) and Trust Deed as reflected in Amended IMA and Supplemental Trust Deed, respectively (Proposed Change').

Further, DSPMF vide notice dated March 31, 2023, published in newspaper Dated April 1, 2023, announced the results of Postal Ballot / Electronic voting wherein requisite majority of the unitholders of the Fund had consented to the Proposed Change

Accordingly, the Proposed Change is effective from April 01, 2023.

- (1) DSP Trustee Private Limited has executed the Investment Management Agreement on April 01, 2023 appointing DSPAM as the new AMC of DSPMF and consequently DSPIM shall cease to be AMC for DSPMF.
- (2) The reference of DSPIM mentioned in SID and KIM of all schemes of the Fund is replaced by DSPAM wherever appearing

The above mentioned change shall override the conflicting provisions, if any and shall form an integral part of the SID and KIM of the schemes of the Fund, except as specifically modified herein above remain unchanged.

FOR DSP TRUSTEE PRIVATE LIMITED TRUSTEE TO DSP MUTUAL FUND

Place: Mumbai Date: April 01, 2023

Shitin Desai

S. S.N. Moorthy

## ಸಣ್ಣ ಉಆತಾಯ ಯೋಜನೆ ಮೇಅನ ಬಡ್ಡಿ ದರ ಏರಿಕೆ

ನವದೆಹಲಿ,ಏ.1- ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಖಾತೆಗಳು ಮತ್ತು ಅಂಚೆ ಕಚೇರಿಯ ಠೇವಣಿ ಯೋಜನೆಗಳ ಹಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು 70 ಮೂಲಾಂಶಗಳವರೆಗೆ ಹೆಚ್ಚಿಸಲಾಗಿದೆ ಸಾರ್ವಜನಿಕ ಭವಿಷ್ಯ ನಿಧಿ ಶೇ.

7.1 ನಲ್ಲಿ ಬದಲಾಗಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅಂಚೆ ಕಚೇರಿಗಳಲ್ಲಿ ಐದು ವರ್ಷಗಳ ಅವಧಿಯ ಠೇವಣಿಗಳು ಶೇ 7.5 ರಷ್ಟು ಬಡ್ಡಿ ಪಡೆಯಲು ಸಹಕಾರಿಯಾಗಲಿದೆ.ಭಾರತೀಯ ಸ್ಟೇಟ್ ಬ್ಯಾಂಕ್ 60 ವರ್ಷಕ್ಕಿಂತ ಮತ್ತು 400 ದಿನಗಳವರೆಗೆ ತಮ್ಮ ಹಣವನ್ನು ಠೇವಣಿ ಮಾಡುವ ಮಂದಿಗೆ ಶೇ 7.1 ಗರಿಷ್ಠ ಬಡ್ಡಿ

ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್ಗಳನ್ನು ಗಳಿಸಬಹುದು, ಇದು ಎಸ್ ಬಿಐ ಯೊಂದಿಗಿನ ನಿಶ್ಚಿತ ಠೇವಣಿಗಳನ್ನು ಹೆಚ್ಚು ಆಕರ್ಷಕವಾಗಿ ಮಾಡಲು

2022-23ಕ್ಕೆಅದರಚಂದಾದಾರರಿಗೆ ಎಂದುಕೇಂದ್ರಸರ್ಕಾರಘೋಷಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿಯು ಪ್ರಸ್ತಾಪಿಸಿದ ಶೇ.8.15 ಕ್ಕಿಂತ ಕಡಿಮೆ ಆದಾಯವಿದೆ.ಮುಂದಿನವರ್ಷದ ದರವನ್ನು ನಿರ್ಧರಿಸಲು ಹಲವು ತಿಂಗಳುಗಳ ದೂರದಲ್ಲಿದೆ.

ಸಹಕಾರಿಯಾಗಿದೆ.

ಸಣ್ಣ ಉಳಿತಾಯ ಯೋಜನೆಗಳಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ. 8.2 ನಷ್ಟು ಹೆಚ್ಚಿನ ಲಾಭ ನೀಡುತ್ತದೆ, ಸುಕನ್ಯಾ ಕಡಿಮೆ ವಯಸ್ಸಿನ ಗ್ರಾಹಕರಿಗೆ ಸಮೃದ್ಧಿ, ಹೆಣ್ಣು ಮಗುವಿನ ಮೇಲೆ ಕೇಂದ್ರೀಕರಿಸಿದೆ, ಶೇ.8 ಮುಂದಿನಹಣಕಾಸುವರ್ಷದಿಂದ,

ವಾರ್ಷಿಕವಾಗಿ ರೂ 30 ಲಕ್ಷಕ್ಕೆ ದ್ರಿಗುಣಗೊಳಿಸಿದೆ, ಇದು ಐದು ವರ್ಷಗಳ ಅವಧಿಯನ್ನು ಹೊಂದಿದೆ ಮತ್ತುತೆರಿಗೆ ಪ್ರಯೋಜನದೊಂದಿಗೆ ಬರುತ್ತದೆ.ಹಿರಿಯರು ಅಥವಾ 80 ವರ್ಷ ಮೇಲ್ಪಟ್ಟವರು ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಮಾಸಿಕ ಆದಾಯ ಯೋಜನೆಗೆ ವಾರ್ಷಿಕವಾಗಿ 9 ಲಕ್ಷ ರೂ. ಗೆ ಹೂಡಿಕೆಯ ಮಿತಿಯನ್ನು ದ್ವಿಗುಣಗೊಳಿಸಲು ಕೇಂದ್ರಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮಹಿಳೆಯರಿಗೆ, ಇದು ಹೊಸ ಎರಡು ವರ್ಷಗಳ ಸಾಧನವಾದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ನೀಡಿದೆ, ಇದು ಅವರಿಗೆ 2 ಲಕ್ಷದವರೆಗೆ ಹೂಡಿಕೆ ಮಾಡಲುಮತ್ತುವಾರ್ಷಿಕವಾಗಿಶೇ.7.5 ಗಳಿಸಲು ಅನುವು ಮಾಡಿಕೊಡಲಿದೆ ಎಂದು ಹಣಕಾಸು ಸಚಿವಾಲಯ



ಮುಸ್ಲಿಮರ ಮೀಸಲಾತಿಯನ್ನು ಕಸಿದು ಕೊಂಡಿರುವ ಬಿಜೆಪಿ ಸರ್ಕಾರದ ನಿರ್ಣಯವನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿಯ ಮುಖಂಡರು, ಕಾರ್ಯಕರ್ತರು ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು

## ಮೇಕಪ್ ರಹಿತ ನಟನೆ, ನನ್ನನ್ನು ಇಷ್ಟ ಪಡಲು ಕಾರಣ

ಬೆಂಗಳೂರು.ಏ1:ಅದ್ಭುತ ಅಭಿನಯ ಜೊತೆಗೆ ತಮ್ಮ ಸಹಜ ಸೌಂದರ್ಯದಿಂದಲೇ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿರುವ ದಕ್ಷಿಣ ಚಿತ್ರರಂಗದ ನಟಿ ಸಾಯಿ ಪಲ್ಲವಿ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಕೆಲ ಸ್ವಾರಸ್ಯಕರ ಸಂಗತಿಗಳನ್ನು ಹೇಳಿದ್ದಾರೆ.

ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮುನ್ನ ಅವರ ಮನಸ್ಪಿನಲ್ಲಿದ್ದ ಆಲೋಚನೆಗಳೇನು ಅವರ ಅಭಿಮಾನಿ ಬಳಗ ಹೆಚ್ಚಾಗಲು ಕಾರಣವೇನು ಸೇರಿದಂತೆ ಕೆಲ ವಿಷಯಗಳ ಬಗೆ ಮಾತನಾಡಿದ್ದಾರೆ.ಸೌತ್ಸಿನಿಮಾಗಳಲ್ಲಿ ಸೈ ಎನಿಸಿಕೊಂಡು ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದವರು.



ಸೌಂದರ್ಯದಿಂದಲೇಅಭಿಮಾನಿಗಳ ಕಣ್ಣನ ಸೆಳೆದವರು.

ಅಭಿನಯದ ಜೊತೆಗೆ ನೈಸರ್ಗಿಕ ಸೌಂದರ್ಯ ಸಲುವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರನ್ನು ಮೇಕಪ್ ಇಲ್ಲದೇ ನೋಡಲು ಬಯಸುತ್ತಾರೆ ಅಭಿಮಾನಿಗಳು. ಅತಿ ಕಡಿಮೆ ಮೇಕಪ್, ನೈಸರ್ಗಿಕ ತಮಿಳು, ಮಲಯಾಳಂ, ತೆಲುಗು ಭಯವಿತ್ತು ಎಂದು ತಿಳಿಸಿದ್ದಾರೆ.

ಜೀವನದಲ್ಲಿ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡರು. ನೃತ್ಯದ ಸಲುವಾಗಿ ಸಖತ್ ಸದ್ದು ಮಾಡಿದ ನಟಿ ಇವರು. ಸೌತ್ನ

ಯಾವ ನಾಯಕಿಯೂ ಕೂಡ ಇವರ ರೇಂಜ್ಗೆ ಮೈ ಕುಣಿಸಿಲ್ಲ ಅಂದ್ರೆ ತಪ್ಪಾಗಲ್ಲ ನೋಡಿ. ನವಿಲು ನಾಚುವಂತೆ ಹೆಜ್ಜೆ ಹಾಕುತ್ತಾರೆ ಈ ಸೌತ್ ಸುಂದರಿ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಇವರು,ತಮ್ಮ ಚೊಚ್ಚಲ ಚಿತ್ರದ ವೇಳೆ ತಮ್ಮ ಧ್ವನಿಯನ್ನು ಪ್ರೇಕ್ಷಕರು ಹೇಗೆ ಸ್ರೀಕರಿಸುತ್ತಾರೆ ಎಂಬುದರ ಕುರಿತು

ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ

ಈ ಸುಂದರ ತಾರೆ, ತಮ್ಮ ಮೊದಲ

ಚಿತ್ರದಲ್ಲೇ ಎಲ್ಲರನ್ನೂ ಆಕರ್ಷಿಸಿದರು.

ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ

ನಿರ್ವಹಿಸುವ ಮೂಲಕ ವೃತ್ತಿ

## ಅಮೂರ್ಣ ವೈದ್ಯಕೀಯ ಕಾಲೇಜು ಕಟ್ಟಡ ಉದ್ಘಾಟನೆ-ಆರೋಪ

ಚಿಕ್ಕಬಳ್ಳಾಪುರ.ಏ1:ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಿದ ನಂದಿ ಸರಕಾರಿ ಮೆಡಿಕಲ್ ಕಾಲೇಜು ಇನ್ನು ಸಾರ್ವಜನಿಕರಿಗೆ ಉಪಯೋಗಕ್ಕೆ ಲಭ್ಯವಾಗಿಲ್ಲ. ಕೆಲಸ ಪೂರ್ಣಗೊಳ್ಳದೆ ಕಟ್ಟಡವನ್ನು ಉದ್ಘಾಟಿಸಿರುವ ಸಿಎಂಗೆ ನಾಚೀಕೆಯಾಗಬೇಕು ಎಂದು ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಛೇಗೌಡ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜಿನಲ್ಲಿ ಕಾರ್ಮಿಕರು ಇದ್ದಾರೆ.

ಸಿಬ್ಬಂದಿಯಿಲ್ಲ. ಎಷ್ಟು ಭಾರಿಯಾದರು ಜನರನ್ನು

ಯಾಮರಿಸಲು ಸಾಧ್ಯವಿಲ್ಲ. ಇದಕ್ಕೆ ಸದಸ್ಯದಲ್ಲೆ ಜನ

ಉತ್ತರ ನೀಡುತ್ತಾರೆ ಎಂದರು.

ನಗರದಲ್ಲಿನ ಜೂನಿಯರ್ ಕಾಲೇಜು ಮೈದಾನವನ್ನು ಸಾರ್ವಜನಿಕರ ಸಭೆಗಳಿಗೆ ಉಪಯೋಗಿಸಿಕೊಳ್ಳಬಾರದು ಎಂದು ನಿರ್ಬಂಧವಿದೆ. ನೀತಿ ಸಂಹಿತೆ ಜಾರಿ ದಿನವೇ ಬಡವರಿಗೆ ನಿವೇಶಗಳ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಇಲ್ಲಿ ಯಾವುದೇ ರೀತಿ ಸಭೆಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಹಿಂದೆಯೇ ಜಿಲ್ಲಾಡಳಿತ, ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಹೊರತು ರೋಗಿಗಳು, ವೈದ್ಯರು, ಅಧಿಕಾರಿಗಳು, ಮನವಿ ಸಲ್ಲಿಸಲಾಗಿದ್ದರು ಸಹ ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ದೂರಿದರು.

## ಎಚ್.ಸಿ.ಬಾಲಕೃಷ್ಣ ವಿರುದ್ಧ ಆರೋಪ ಸುಳ್ಟು



ಪಡೆಯಲು ಇದೇ ರಂಗಸ್ರಾಮಯ್ಯ

ಮಾಗಡಿ,ಏ.1– ವಿಧಾನಸಭಾ ವಿಸರ್ಜಿತಶಾಸಕಎ.ಮಂಜುನಾಥ್ ಅವರು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ದಲಿತರನ್ನು ಎತ್ತಿಕಟ್ಟಿ ಸವರ್ಣೀರಮೇಲೆಸುಳ್ಳುಕೇಸುಗಳನ್ನು ಹಾಕಿಸಿದ್ದಾರೆ ಎಂದು ಹೇಳಿಕೆ ನೀಡಿರುವುದು ಶುದ್ದ ಸುಳ್ಳು ಎಂದು ಬೈಚಾಪುರ ಮುರಳಿ ತಿಳಿಸಿದರು.

ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.ಎರಡುವರ್ಷಗಳಹಿಂದೆನಾನು ಒಂದು ನಿವೇಷನ ಖರೀಧಿಸಿದ್ದು ನನಗೆ ನಿವೇಷನ ನೀಡಿದ ರಂಗಸ್ವಾಮಯ್ಯ ಸಹ ನನ್ನ ಆತ್ಮೀಯರೇ ಆಗಿದ್ದು, ಕಳೆದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಯಾವ ಬಣದಲ್ಲಿಯೂ ಗುರತಿಸಿಕೊಳ್ಳದೆ ಪಕ್ಷಾತೀತವಾಗಿ ಜಯಸಾಧಿಸಿದ್ದು, ತಗ್ಗೀಕುಪ್ಪೆ ಗ್ರಾಪಂ ಅಧ್ಯಕ್ಷರ ಚುನಾವಣೆಗೆ ಕೋರಂ

ಜೆಡಿಎಸ್ಗೆ ಬೆಂಬಲ ಸೂಚಿಸುವಂತೆ ತೀಳಿಸಿದ್ದು ನಾನು ಅವರ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ಇದರಿಂದ ಕುಪಿತಗೊಂಡ ಶಾಸಕ ಎ.ಮಂಜುನಾಥ್ ಅವರು ನನ್ನ ವಿರುದ್ಧ ನನ್ನ ಆತ್ಮೀಯರನ್ನೇ ಎತ್ತಿಕಟ್ಟಿನಾನು ಖರೀಧಿಸಿದ್ದ ನಿವೇಷನದಲ್ಲಿ ಅವರ ನೇತ್ರತ್ವದಲ್ಲಿ ವಾಸದ ಮನೆ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದ್ದು, ಈ ಘಟನೆಗಳು ನಡೆದ ನಂತರ ಮನೆ ಕಾಮಗಾರಿ ನಿರ್ವಹಣೆ ಮಾಡಲು ನಿವೇಷನದ ರಸ್ತೆ ವಿಚಾರದಲ್ಲಿ ತೊಡಕು ತಂದಿದ್ದರ ಪರಿಣಾಮ ನಾನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರ ಪರಿಣಾಮ ಸಮಾಜ ಕಲ್ಯಾಣ ಇಲಾಖೆ, ಮಾಗಡಿ ಪೊಲೀಸ್ ಇಲಾಖೆ ಮತ್ತು ಪಂಚಾಯ್ತಿ

ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬಂದು ರಸಿಯನ್ನು ತೆರುವುಗೊಳಿಸುವ ಸಂದರ್ಭದಲ್ಲಿರಂಗಸ್ವಾಮಯ್ಯಮತ್ತು ಅವರ ಸಹಚರರು ಅಧಿಕಾರಿಗಳ ಸಮ್ಮುಖದಲ್ಲಿಯೇ ನನ್ನನ್ನ ಮತ್ತು ನಮ್ಮಮನೆಯವರನ್ನು ಜಾತಿ ನಿಂದನೆ ಅವಾಚ್ಯ ಶಬ್ದಗಳಿಂದ ನಿಧಿಸಿದ ಕಾರಣ ಅವರ ವಿರುದ್ಧ ಜಾತಿ ನಿಂದನೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಕೇಸಿ ದಾಖಲಿಸಿದ್ದೇನೆ ಹೊರತು ನನಗೆ ಬಾಲಕೃಷ್ಣ ಈ ವಿಚಾರದಲ್ಲಿ ಯಾವುದೇ ರೀತಿಯ ಕುಮ್ಮಕ್ಕು ಅಥವಾ ಸಹಕಾರ ನೀಡಿಲ್ಲ ಎ. ಮಂಜುನಾಥ್ ಅವರು ಸಭೆ ಸಮಾರಂಭಗಳಲ್ಲಿ ನನ್ನನ್ನು ಅವರ ಪಕ್ಷಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಅಪ ಪ್ರಚಾರ ಮಾಡುವುದು ಅವರಘನತೆಗೆಸರಿಹೊಂದುವುದಿಲ್ಲ

ಎಂದು ಆರೋಪಿಸಿದರು.

# ಲಕ್ಟಾಂತರರೂ.ಅಕ್ಕಿ ಚೀಲ ವಶ ಶಿವಮೊಗ್ಗೆ.ಏ.1-

ಸೂಕದಾಖಲೆಯಿಲ್ಲದೆ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದಲಕ್ಷಾಂತರ ರೂ. ಮೌಲ್ಯದ ಅಕ್ಕಿ ಚೀಲಗಳನ್ನು ವಶಕ್ತೆ ಪಡೆದ ಘಟನೆ, ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಂಗುಲ್ಲಿ ಗುರುವಾರ ನಡೆದಿದೆ ಒಟ್ಟಾರೆ 26

ಕ್ಷಿಂಟಾಲ್ ತೂಕದ 100 ಬ್ಯಾಗ್ ಅಕ್ಕಿ ಚೀಲಗಳನ್ನು ವಶಕ್ತೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 1.56

ಲಕ್ಷ ರೂ.ಗಳಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

'ವಿಧಾನಸಭೆಚುನಾವಣೆಹಿನೈಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆನಡೆಸಲಾಗುತ್ತಿದೆ.ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ,ಸೂಕ್ತದಾಖಲೆಯಿಲ್ಲದೆ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಅಕ್ಕಿ ಚೀಲಗಳನ್ನು ವಶಕ್ತೆ ಪಡೆಯಲಾಗಿದೆ? ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

### ಮನೆ ಜೀಗ ಮುಲಿದು ನಗ-ನಾಣ್ಯ ಕಳವು

ಕಲಬುರಗಿ,ಏ.1–ನಗರದ ಹೈಕೋರ್ಟ್ ಬಳಿಯ ಕಾಶಿ ಕಮಲ್ ಅಪಾರ್ಟ್ಮಾಂಟ್ ನನಾಲ್ಕು ಮನೆಗಳ ಬೀಗ ಮುರಿದು ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ನಗ–ನಾಣ್ಯ ದೋಚಿಕೊಂಡು ಹೋದ ಘಟನೆ

ರಮೇಶ ಪಾಟೀಲ ಅಫಜಲಮರ ಎಂಬುವವರ ಮನೆ ಬೀಗ ಮುರಿದು 11 ತೊಲೆ ಚಿನ್ನ ಹಾಗೂ 50 ಸಾವಿರರೂ.ನಗದು,ಮಲ್ಲಿಕಾರ್ಜುನ ಎಂಬುವವರಮನೆಬೀಗಮುರಿದು5 ತೊಲೆ ಚಿನ್ನ ಕಳವು ಮಾಡಲಾಗಿದ್ದು,

ಇನ್ನೆರಡು ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.

ಮನೆಯಲ್ಲಿ ವಾಸವಿದ್ದವರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಅಶೋಕನಗರ ಪೊಲೀಸ್ ಠಾಣೆಯ ಪಿಐ ಹಾಗೂ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ

ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

## ಜಾಲತಾಣದಲ್ಲ ಕ್ಷಮೆ ಕೋರಿದ ಉರ್ಫಿ

ಮುಂಬೈ, ಏ.1– ಬಾಲಿವುಡ್ ನ ಖ್ಯಾತ ರಿಯಾಲಿಟಿ ಶೋ ಎನಿಸಿಕೊಂಡ ಸ್ಲ್ಲಿಟ್ಸ್ವ್ರಾ 14 ಖ್ಯಾತಿಯ ಉರ್ಫಿ ಜಾವೇದ್ ಅವರು ಸೋಷಿಯಲ್ಮೀಡಿಯಾದಲ್ಲಿ ಕ್ರಮೆಯಾಚಿಸಿದ್ದಾರೆ.

ಹೌದು ಅವರು ತಮ್ಮ ಹೊಸ ಟ್ರೀಟ್ನೊಂದಿಗೆ ಅನೇಕರನ್ನು ಆಘಾತಗೊಳಿಸಿದ್ದಾರೆ. ದಪ್ಪ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ನಟಿ ಸಾರ್ವಜನಿಕವಾಗಿಕ್ಷಮೆಯಾಚಿಸಿದ್ದಾರೆ ಮತ್ತು ಅವರು ಈಗ ಬದಲಾದ ಉರ್ಫಿಯನ್ನು ನೋಡುವುದಾಗಿ ತಮ್ಮ ಅನುಯಾಯಿಗಳಿಗೆ ಭರವಸೆ ನೀಡಿದ್ದಾರೆ.

ಆಕೆಯ ಟ್ವೀಟ್ನಲ್ಲಿ, ನಾನು ಧರಿಸುವ ಬಟ್ಟೆಯಿಂದ ಎಲ್ಲರ . ನಾನು ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ನೀವು ಬದಲಾದ ಊರ್ಪೀ ಅನ್ನು ನೋಡುತೀರಿ. ಬದಲಾದ ಬಟ್ಟೆ. ಮಾಫಿಎಂದುಬರೆದುಕೊಂಡಿದ್ದಾರೆ ಆಕೆ ಈಗ ಏನು ಮಾಡುತ್ತಾಳೆ ಅದರ ಬಗ್ಗೆ ಯೋಚಿಸುವುದು ಭಯಾನಕವಾಗಿದೆ ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ.ಮತ್ತೊಬ್ಬರು ಭಾರತಕ್ಕೆ ದೊಡ್ಡ ವಿಷಯ ಎಂದು



ದಿನದ ತಮಾಷೆ ಎಂದು ಕರೆಯುವ ಇನ್ನೂ ಹಲವರು ಇದ್ದಾರೆ ಉರ್ಫಿ ಜಾವೇದ್ ಅವರು ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ಗಮನ ಸೆಳೆದರೆ

ಮತ್ತೊಂದೆಡೆ ಅವರು ಸ್ವಯಂ ಶೈಲಿಯ ಬಟ್ಟೆಗಳಲ್ಲಿ ಫ್ಯಾಷನ್ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದ್ದಾರೆ. ಭಾವನೆಗಳನ್ನುನೋಯಿಸಿದ್ದಕ್ಕಾಗಿ ನಟಿ ಈ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡರು ಉರ್ಫಿ ವಿನ್ಯಾಸಕಾರರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ಹೊಸ ಸಂಗ್ರಹದ ಭಾಗವಾಗಿದೆ. ರೋಹಿತ್ ಶೆಟ್ಟಿ ಅವರ ಖತ್ರೋನ್ ಕೆ ಖಿಲಾಡಿ 13 ಗಾಗಿ ಅವರನ್ನು ಸಂಪರ್ಕಿಸಲಾಗಿದೆ ವರದಿಗಳಿವೆ. ಆದರೆ, ನಟಿ ಆಫರ್ ಅನ್ನು ತಿರಸ್ತರಿಸಿದ್ದಾರೆ ಎನ್ನಲಾಗಿದೆ.

## <u>ತಿವಕುಮಾರಶ್ರೀಗಆಗೆ ಭಾರತ</u> ರತ್ನ ನೀಡದ್ದಕ್ಕೆ ಕೋರೆ ವಿಷಾದ ತುಮಕೂರು, ೨.1-ಭರತಖಂಡದ ಮಕ್ಕಳಿಗೆ ಅನ, ಆಶಯ. ಜಾನ

ಮಹಾ ಬೆಳಕಾಗಿ ನಿಸ್ವಾರ್ಥ ಕಾಯಕ ಮಾಡಿದ ಸಿದ್ದಗಂಗಾ ಮಠದ ಡಾ. ಶೀ ಶಿವಕುಮಾರಸ್ರಾಮೀಜಿ ರವರಿಗೆ ಭಾರತ ರತ್ನ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿ ಸಿಗಬೇಕಾಗಿತ್ತು ಎಂದು ಬೆಳಗಾವಿಯ ಕೆಎಲ್ಇ ಸೊಸೈಟಿ ಅಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮದೇಶದಲ್ಲಿ ಎಂತೆಂಥವರಿಗೋ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಆದರೆ, ಶ್ರೀಗಳು ಮಾಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸರ್ಕಾರಗಳು ಭಾರತ ರತ್ನ ಪ್ರಶಸ್ತಿ ನೀಡಬೇಕಾಗಿತ್ತು. ಈ ಕಾರ್ಯವನ್ನು ಸರ್ಕಾರಗಳು ಮಾಡದಿರುವುದು ದುರ್ದೈವದ ಸಂಗತಿ ಎಂದು

ನಗರದ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಡಾ ಶ್ರೀ ಶಿವಕುಮಾರಸ್ವಾಮೀಜಿ ರವರ 116ನೇ ಜನ್ನ ಜಯಂತಿ ಹಾಗೂ ಗುರುವಂದನಾ ಮಹೋತ್ರವ ಸಮಾರಂಭದಲ್ಲಿ ಸನ್ಮಾನ ಸ್ಪೀಕರಿಸಿ ಮಾತನಾಡಿದ ಅವರು,111 ವರ್ಷಗಳ ಕಾಲ ಜಾತಿ ,ಮತ, ವರ್ಣ ಬೇಧ ಎಣಿಸದೆ ಸಾಮಾಜಿಕ ಸೇವಾ ಕಾರ್ಯ ಮಾಡಿದ ಮಹಾನ್ ಮಾನವತಾವಾದಿ ಶಿವಕುಮಾರ್ ಶ್ರೀಗಳು ಎಂದು ಅವರು ಬಣ್ಣಿಸಿದರು.

ಶ್ರೀ ಕ್ಷೇತ್ರದಲ್ಲಿ ಲಕ್ಷಾಂತರ ಬಡ

ಮಕ್ಕಳಿಗೆ ಅನ್ನ, ಆಶ್ರಯ, ಜ್ಲಾನ ದಾಸೋಹವನ್ನು ಧಾರೆ ಎರೆದಿದ್ದಾರೆ. ಪ್ರತಿವರ್ಷ ಹತ್ತು ಸಾವಿರಕ್ಕೂ ಅಧಿಕ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದ ಆಸ್ತಿಯಾಗಿದ್ದಾರೆ

ಶ್ರೀಗಳುನಮ್ಮನಾಡಿನದೊಡ್ಡಆಸ್ತಿ. ಸಿದ್ದ ಗಂಗಾ ಮಠದಲ್ಲಿ ಕಾಯಕವೇ ಕೈಲಾಸ ಎಂಬ ಬೆಳಕು ಬಂದಿದೆ. ಶ್ರೀಗಳು ತಮ್ಮ ಬದುಕಿನುದ್ದಕ್ಕೂ ದಂತ ಕಥೆಯಾದವರು ಎಂದರು. ವಿಧಾನಪರಿಷತ್ ಸದಸ್ಯ ಮಹಂತೇಶ ಕವಟಗಿಮಠ ಮಾತನಾಡಿ, ಕರ್ನಾಟಕ ರಾಜ್ಯ– ಕ್ಕೆ ವೀರಶೈವ ಮಠಗಳ ಕೊಡುಗೆ ಬಹಳ ದೊಡ್ಡದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ದಾಸೋಹ ನೀಡಿವರು ವೀರಶೈವರು ಎಂದರು. ಶ್ರೀಗಳು ಇತರರಿಗಾಗಿಬದುಕಿದವರು. ಜಾತಿಯತೆಯನ್ನುಹೋಗಲಾಡಿಸಿದ

ಯುಗಪ್ರವರ್ತಕರು. ಜಾತ್ಯಾತೀತವಾಗಿ ಶಿಕ್ಷಣ ನೀಡುವ ಮೂಲಕ ಇಡೀ ಜಗತ್ತಿಗೆ ಮಾರ್ಗದರ್ಶಕರಾಗಿದ್ದಾರೆಎಂದರು. ಜಾತಿರಹಿತ ಸಮಾಜವನು, ಮುನ್ನಡೆಸಿದ ಶಿವಕುಮಾರ ಸ್ರಾಮೀಜಿಯವರು ಕ್ಷೇತ್ರದಲ್ಲಿಕರ್ನಾಟಕವನ್ನು ಶಿಕ್ಷಣ ಕಾಶಿಯನ್ನಾಗಿಸಿದ್ದಾರೆ. ಸಮಾಜ ಸೇವೆಗೆ ಪ್ರೇರಣೆ ನೀಡಿದವರೇ ಸಿದ್ದಗಂಗಾ ಮಠ ಎಂದು ಅವರು

ಹೇಳಿದರು.

## ಆಪ್ ತೊರೆದ ಸುಪ್ರೀಂ ವಕೀಲ ರಮೇಶ್

ಬೆಂಗಳೂರು, ಏ.1- ಮಾಜಿ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಆಮ್ ಆದ್ನಿ ಪಕ್ಷ ತೊರೆದ ಬೆನ್ನಲ್ಲೇ ಇನ್ನೊಬ್ಬ ಹಿರಿಯ ನಾಯಕ, ಸುಪ್ರೀಂ ಕೋರ್ಟ್ ವಕೀಲರಾದ ಎ ರಮೇಶ್ ಪಕ್ಷ ತೊರೆದಿದ್ದಾರೆ.

ಆಂತರಿಕ ಕಲಹ, ಹಣ ವಸೂಲಿ ಹಾಗೂದುರ್ವರ್ತನೆಗಳಿಂದಬೇಸತ್ತು ತಾವು ಆಮ್ ಆದ್ಮಿ ಪಕ್ಷದಿಂದ ದೂರ ಸರಿಯುತ್ತಿರುವುದಾಗಿ ರಮೇಶ್ ಸುದ್ದಿಗಾರರಿಗೆ ತಿಳಿಸಿದರು.

ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತಮಗೆ ಎರಡು ಕೋಟಿ ರೂಪಾಯಿ ಹಣ ನೀಡುವಂತೆ ಆಪ್ ರಾಜ್ಯ ಘಟಕದ



ರಾಷ್ಟ್ರೀಯ ಪಕ್ಷವಾದ ವಿಜಯ ಜನತಾಪಾರ್ಟಿಯನ್ನುಬಲಪಡಿಸಲು ರಾಜ್ಯವ್ಯಾಪಿಪ್ರವಾಸಆರಂಭಿಸುವುದಾಗಿ

ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಚ್ ಡಿ ಕೋಟೆ ವಿಜೆಪಿ ಅಭ್ಯರ್ಥಿ ರಘು ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

## ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

ಕನಕಮರ,ಏ.1- ಹಾರೋಹಳ್ಳಿ ತಾಲೂಕಿನ ಸಿಡಿದೇವರಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಳಾಗಿದ್ದ ಕಾಂಗೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ನೂರಾರು ಕಾರ್ಯಕರ್ತರು ಮಾಜಿ ಪ್ರಧಾನಿ ದೇವೆಗೌಡರಬಗ್ಗೆ ಮಾತನಾಡುವಂತೆ ಜೆಡಿಎಸ್ ಯುವಘಟಕದ ರಾಜ್ಯಾದ್ಯಕ್ಷ ನಿಖಿಲ್ಕುಮಾರಸ್ವಾಮಿಯವರನ್ನು ಒತ್ತಾಯಿಸಿದರು. ದೇವೆಗೌಡರ ಸಮಕಾಲೀನ ಕಾರ್ಯಕರ್ತರು ದೇವೆಗೌಡರಬಗ್ಗೆ ಮಾತನಾಡುವಂತೆ ನಿಖಿಲ್ಕುಮಾರಸ್ವಾಮಿಯವರನ್ನು ಒತ್ತಾಯಿಸಿದಾಗ1994ನೇ ಇಸವಿಯಲ್ಲಿ ಕುಮಾರಸ್ವಾಮಿಯವರುರಾಮನಗರ ಜಿಲ್ಲೆಯಲ್ಲಿ ಹೆಚ್.ಡಿ.ದೇವೆಗೌಡರನ್ನು ಕರೆದುಕೊಂಡು ಚುನಾವಣೆಗೆ ನಿಲ್ಲಿಸಿದಾಗ ಪ್ರಥಮವಾಗಿ ಗೆಲ್ಲಿಸಿ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ ಹಾಗೆಯೇ 1996ರಲ್ಲಿ ಈ ದೇಶದ ಪ್ರಧಾನಿಯನ್ನಾಗಿ ಮಾಡಿದ



ರಾಮನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಒಂದು ಇತಿಹಾಸ ಸೃಷ್ಟಿ ಮಾಡಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.

ಮಾಜಿಪ್ರಧಾನಿಹೆಚ್.ಡಿ.ದೇವೆಗೌಡರು ಈ ಇಳಿವಯಸ್ಸಿನಲ್ಲಿ ಕೂಡ ಹಳ್ಳಿ ಕಡೆ ಬಂದುಪಕ್ಷಸಂಘಟನೆಮಾಡುತ್ತೇನೆ, ಜನರ ಆಶೀರ್ವಾದ ಪಡೆಯುತ್ತೇನೆ ಎಂಬ ಮನೋಭಾವನೆಯನ್ನು ಹೊಂದಿದ್ದಾರೆ ಆದರೆ 90 ವರ್ಷದ ಇಳಿಯಸ್ಸಿನಲ್ಲೂ ನಿಮ್ಮನ್ನು ನೋಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತಿದ್ದಾರೆ. ಅವರಿಗೆ

ನಾವು ಪ್ರತಿ ಹಳ್ಳಿಗಳಿಗೆ ಹೋದಾಗ ದೇವೆಗೌಡರಬಗ್ಗೆ ಜನರು ಕೇಳುತಿದ್ದಾರೆ ದೇವೆಗೌಡರಂತೆಯೇ ನಿಮಗೂ ಮಾಡುತ್ತೇವೆ ಅಶೀರ್ವಾದ ಎಂಬುದಾಗಿ ತಿಳಿಸಿದ್ದಾರೆ ಎಂದು ನಿಖಿಲ್ಕುಮಾರಸ್ಕಾಮಿ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾವು ನಿಮ್ಮೆಲ್ಲರೂ ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಿಕ್ಕೆ ತರುವ ಮೂಲಕ ದೇವೆಗೌಡರ ಆಸೆಯನ್ನು ಈಡೇರಿಸೋಣವೆಂದು ಕರೆ ನೀಡಿದರು.

# <del>ಒಕ್</del>ತಲಗೆ ಅಭ್ಯರ್ಥಿಗಳ ನಡುವೆ ಪೈಪೋಟ

ಮಂಡ್ಯ,ಏ. I:ಮಂಡ್ಯ ಮಂಡ್ಯ ಜಿಲ್ಲೆಯ 6 ಕ್ಷೇತ್ರಗಳಲ್ಲಿ 3 ಪಕ್ಷಗಳಿಂದ ಒಕ್ಕಲಿಗರೇ ಅಭ್ಯರ್ಥಿಗಳೆ ಕಣಕ್ಕಿಳಿಯಲಿದ್ದಾರೆ.ಈ ಮೂಲಕ ಒಕ್ಕಲಿಗ ಅಭ್ಯರ್ಥಿ ಗಳ ನಡುವೆ ಭಾರಿ ಪೈಪೋಟಿ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.ಜಿಲ್ಲೆ ಎಂದರೆ ಒಕ್ಕಲಿಗರಪ್ರಾಬಲ್ಯವಿರುವಜಿಲ್ಲೆಯಾಗಿದೆ. ಇಲ್ಲಿನ ರಾಜಕೀಯ ಚಿತ್ರಣ ಸಂಪೂರ್ಣ ಅವಲಂಬಿತವಾಗಿರುವುದು ಒಕ್ಕಲಿಗ ಸಮುದಾಯದ ಮೇಲೆ. ಒಕ್ಕಲಿಗ ಸಮುದಾಯದವರು ರಾಜ್ಯದಲ್ಲಿ ಸಿಎಂ ಆಗುತ್ತಾರೆ ಎಂದ್ರೆ ಮಂಡ್ಯ ಜಿಲ್ಲೆಯೇ ಪ್ರಮುಖ ನಿರ್ಣಾಯಕವಾಗುತ್ತದೆ. ಇದಕ್ಕೆ ಹತ್ತು ಹಲವು ಚುನಾವಣೆಗಳು

ಮಂಡ್ಯಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇವೆ. ಈ 7 ಕ್ಷೇತ್ರಗಳ ಪೈಕಿ ಮಳವಳ್ಳಿ ಮೀಸಲು ಕ್ಷೇತ್ರವಾಗಿದೆ. ಮಳವಳ್ಳಿಕ್ಷೇತ್ರವನ್ನು ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಒಕ್ಕಲಿಗ

ಮತದಾರರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿಯೇ ಮೂರು ಪಕ್ಷಗಳು ಒಕ್ಕಲಿಗರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತವೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಒಕ್ಕಲಿಗರನ್ನೇ ಮೂರು ಪಕ್ಷಗಳು ಕೆ.ಆರ್.ಪೇಟೆ, ನಾಗಮಂಗಲ ಈ ಅಭ್ಯರ್ಥಿಗಳನ್ನಾಗಿ ಮಾಡುವುದು ಕ್ಷೇತ್ರಗಳಲ್ಲಿ ಈಗ ಮೂರು ಪಕ್ಷದವರು ಮಂಡ್ಯ ಜಿಲ್ಲೆಯ ವಿಶೇಷವಾಗಿದೆ.

ಅಭ್ಯರ್ಥಿಯನ್ನಾಗಿ ಮಾಡುತ್ತಿರುವುದು ಹಾಗೂ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿರುವುದು ಒಕ್ಕಲಿಗರನ್ನೆ. ಒಂದು ಜಿಲ್ಲೆಯಲ್ಲಿ

## WANTED

Application for the post of Clerk, Chef, Mess Boy & House Keeper. Interested candidates reach this office with their Qualification Documents, Experience Certificate along with Bio-data and

BOYS SPORTS COMPANY ASC Centre, (South)- 2 ATC, Bangalore-07 Contact: 7618232486, 7807276722

### <u> ಓದುಗರ ಗಮನಕ್ಕ</u>

ಪ್ರಕಟವಾಗುವ ಪತ್ರಿಕೆಯಲ್ಲಿ ಜಾಹೀರಾತುಗಳು ವಿಶಾಸ ಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ–ದೋಷ್ಯ ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. -ಜಾಹೀರಾತು ವ್ಯವಸ್ಥಾಪಕರು

#### **CHANGE OF NAME** I, Ramachandran.G, S/o. Late Ganesh, R/o # 1918/15, 1st Main, 3rd Cross, Near Housing Board

Prashanth Nagar, Bangalore- 560079 do hereby my correct name is G. Ramachandran. But wrongly mentioned in my Driving Licence No. KA02 20026012328) as. Ponni Ramachandran.G. these name one and the same person Hence I request concerned authority to change my name from Ponni Ramachandran.G. to Ramachandran.G. Sworn before notary G.S. Suheela on 31.3.2023 at Bangalore.

### **VEHICLE FOR SALE TATA ACE GOLD 2020 MODEL** KA-03-AJ-5026

For details contact Sundaram Finance Ltd 2nd Floor, Srini Towers,

Site No.14/Survey No.3, Near Basavanapura Govt. Primary School, Off Basavanapura Road, Krishnarajapuram, Bangalore-560036

**© 94808 85104** 

## contact details by

7 April, 2023 at 10 AM at

### SUPRAJIT ENGINEERING LIMITED CIN: L29199KA1985PLC006934 Registered & Corporate Office: No. 100&101, Bommasandra Industrial Area Bengaluru - 560 099, Telephone: +91+80-43421100, Fax: +91-80-27833279

E mail: investors@suprajit.com, Web: www.suprajit.com NOTICE NOTICE IS HEREBY GIVEN THAT, in accordance with the provisions of Sections 110 and 108 of the Companies Act, 2013 (the 'Act') read with Rules

22 and 20 of the Companies (Management and Administration) Rules, 2014 (the 'Rules'), including any amendment(s) there of, Secretarial Standards or General Meetings, Regulation 44 of the SEBI (Listing Obligations and Disclosure Requirements) Regulations, 2015, as amended (the 'Listing Regulations'), guidelines prescribed by the Ministry of Corporate Affairs (the MCA') vide General Circulars issued from time to time(the 'MCA Circulars') and any other applicable laws and regulations, for seeking approval of the Members of Suprajit Engineering Limited (the 'Company') for the following

item of business as setout hereunder, through Postal Ballot by remote electronic voting ('e-voting') process: 1. Appointment of Mr. Bhagya Chandra Rao (Din: 00211127) as Non-

Executive Independent Director of the Company.

In terms of the MCA Circulars, the Company has e-mailed the Postal Ballot Notice along with Explanatory Statement thereof on March 31, 2023, to the Members of the Company holding shares as on March 24, 2023 ('Cut-Off Date') who have registered their email addresses with Depository Participant(s)/Depositories/Registrar and Share Transfer Agent of the Company viz., Integrated Registry Management Services Private Limited Voting rights shall be reckoned on the paid-up value of equity shares registered in the name of Members as on the Cut-Off Date. A person who is not a Member as on the Cut-Off Date shall treat the notice for information purposes only.

In accordance with the MCA Circulars, hard copy of the Postal Ballot Notice along with postal ballot forms and pre-paid business reply envelope will not be sent to the Members. The communication of the assent or dissent of the Members would take place through thee-voting system only.

The Company has engaged Central Depository Services (India) Limited ("CDSL") for providing e-voting facility to all its Members. Members are requested to note that the voting through e-voting will commence on Tuesday April 4, 2023 at 9.00 am IST and will end on Wednesday, May 3, 2023 at 5.00 pm IST.

The Board of Directors of the Company has appointed Mr.Parameshwar G. Bhat, Company Secretary in Practice, as the Scrutinizer for conducting the postal ballot /e-voting process in a fair and transparent manner.

The results of the voting by postal ballot(along with the Scrutinizer's report) will be announced by on or before Friday, May 5, 2023, at the Registered Office of the Company and will also be displayed on the website of the Compan www.suprajit.comand also same will be communicated to the Stock Exchanges and Depositories.

Contact details of person responsible to address the queries, if any relating to postal ballot: The Company Secretary, Suprajit Engineering Limited, No. 100 & 101, Bommasandra Industrial Are, Bengaluru – 560 099, Tel- 080-43421100 Email-investors@suprajit.com OR Integrated Registry Management Services Private Limited, No. 30, Ramana Residency, 4th Cross, Sampige Road, Malleswaram, Bangalore - 560 003, Phone: +91-80-23460815 to 818, E-mail irg@integratedindia.in.

Place: Bangalore Date: March 31, 2023

By order of the Board For SUPRAJIT ENGINEERING LIMITED Medappa Gowda J Company Secretary & Compliance Officer.

